



ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.,

ಶಾಸನಬದ್ಧ ಸಹಕಾರಿ ಸಂಸ್ಥೆ

'ಸೌಹಾರ್ದ ಸಹಕಾರಿ ಸೌಧ', 17 & 18ನೇ ಅಡ್ಡ ರಸ್ತೆ ಮಧ್ಯೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055
ದೂರವಾಣಿ : 080-23378375-80, ಇ-ಮೇಲ್ : souharda@souharda.coop, www.souharda.coop

ಪೀಠಿಕೆ

ಸೌಹಾರ್ದ ಸಹಕಾರ ಕ್ಷೇತ್ರದಲ್ಲಿನ ಅನಿಯಮಿತ ಬಡ್ಡಿದರ ಹಾಗೂ ಗುಣಮಟ್ಟದ ಹಣಕಾಸು ನಿರ್ವಹಣೆಯ ಉದ್ದೇಶಕ್ಕಲ್ಲದೆ ಠೇವಣಿ ಸಂಗ್ರಹಿಸುವ ಉದ್ದೇಶದಿಂದ ನಿಗದಿಪಡಿಸುತ್ತಿರುವ ಬಡ್ಡಿದರಗಳಿಂದ ಹೆಚ್ಚಿನ ಠೇವಣಿ ಸಂಗ್ರಹಿಸಿ, ಅಂತಹ ಠೇವಣಿಗಳನ್ನು ಸಮರ್ಪಕವಾಗಿ ದುಡಿಸಿಕೊಳ್ಳದೆ ಠೇವಣಿದಾರರಿಗೆ ಹಣ ಹಿಂತಿರುಗಿಸಲಾಗದ ಪ್ರಕರಣಗಳು ಹೆಚ್ಚುತ್ತಿರುವುದರ ಕುರಿತು ರಾಜ್ಯ ಸರ್ಕಾರದ ಹಾಗೂ ಸಹಕಾರ ಇಲಾಖೆಯ ಹಂತದಲ್ಲಿ ಚರ್ಚೆಗಳು ನಡೆದಿರುತ್ತವೆ. ಹಾಗೂ ಸೌಹಾರ್ದ ಸಹಕಾರಿಗಳ ಪದಾಧಿಕಾರಿಗಳ ಸಂಪರ್ಕ ಸಭೆಗಳಲ್ಲಿ ಕೂಡ ಸಂಯುಕ್ತ ಸಹಕಾರಿಯಿಂದ ಬಡ್ಡಿದರ ನಿಗದಿಪಡಿಸುವ ಬಗ್ಗೆ ಸಲಹೆಗಳು ಬಂದಿರುತ್ತವೆ. ಆದಕಾರಣದಿಂದ ಬಡ್ಡಿದರ ನಿಗದಿಪಡಿಸಿ ಸುತ್ತೋಲೆ ನೀಡುವ ಬಗ್ಗೆ ಸಂಯುಕ್ತ ಸಹಕಾರಿಯಲ್ಲಿ ಉಪಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯು ಸಭೆಗಳನ್ನು ಸೇರುವ ಮೂಲಕ ಚರ್ಚಿಸಿ, ಸಹಕಾರ ಇಲಾಖೆ ಹಾಗೂ ತಜ್ಞರ ಸಲಹೆ/ಅಭಿಪ್ರಾಯಗಳನ್ನು ಪಡೆದು ರಚಿಸಿದ ಕರಡು ಸುತ್ತೋಲೆಯ ಅಂಶಗಳನ್ನು ಜುಲೈ 2022ರ ಸ್ವಾಭಿಮಾನಿ ಸಹಕಾರಿಯಲ್ಲಿ ಪ್ರಕಟಿಸುವ ಮೂಲಕ ಸಲಹೆ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಸ್ವೀಕೃತವಾದ ಸಲಹೆ/ಅಭಿಪ್ರಾಯ/ಆಕ್ಷೇಪಣೆಯನ್ನು ಪರಿಗಣಿಸಿ ಸಿದ್ಧಪಡಿಸಲಾದ ಅಂತಿಮ ಕರಡನ್ನು ದಿನಾಂಕ: 10 ಜನವರಿ 2023 ರಂದು ನಡೆದ ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿ ಸಭೆಯ ವಿಷಯ 15ಎ ರಲ್ಲಿ ಅಗತ್ಯ ಬದಲಾವಣೆಯೊಂದಿಗೆ ಅನುಮೋದಿಸಲಾಗಿದೆ. ಹಾಗೂ ದಿನಾಂಕ: 10 ಮಾರ್ಚ್ 2023 ರಂದು ನಡೆದ ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿ ಸಭೆಯ ವಿಷಯ 02 ರಲ್ಲಿ ಸೌಹಾರ್ದ ಸಹಕಾರಿಗಳಿಗೆ ಸುತ್ತೋಲೆಯನ್ನು ಕಳುಹಿಸಲು ತೀರ್ಮಾನಿಸಲಾಗಿದೆ.

ಸೌಹಾರ್ದ ಸಹಕಾರಿಗಳು ಪಡೆಯುವ ಠೇವಣಿಗಳಿಗೆ ಮತ್ತು ವಿತರಿಸುವ ಸಾಲಗಳಿಗೆ ಬಡ್ಡಿದರ ನಿಗದಿಪಡಿಸುವ ಸುತ್ತೋಲೆ

ಕಾಯ್ದೆ ಕಲಂ.53(7)(ಎ) ಹಾಗೂ (ಹೆಚ್) ರಡಿಯ ಪ್ರಾವಧಾನದಂತೆ

ಸಂಖ್ಯೆ: ಸಂಸ/ಆಸು-01/2022-23

ದಿನಾಂಕ: 30.03.2023

1. ಯಾವುದೇ ಸೌಹಾರ್ದ ಸಹಕಾರಿಯು ಸದಸ್ಯೇತರರಿಂದ ಹಾಗೂ ನಾಮಮಾತ್ರ ಸದಸ್ಯರಿಂದ ಠೇವಣಿಯನ್ನು ಸಂಗ್ರಹಿಸತಕ್ಕದ್ದಲ್ಲ.
2. ಯಾವುದೇ ಸೌಹಾರ್ದ ಸಹಕಾರಿಯು ಠೇವಣಿಯನ್ನು ಪತ್ತೇತರ ಉದ್ದೇಶಕ್ಕಾಗಿ ವಿನಿಯೋಗಿಸತಕ್ಕದ್ದಲ್ಲ.
3. ಸೌಹಾರ್ದ ಸಹಕಾರಿಯು ಸದಸ್ಯರ ಉಳಿತಾಯ ಖಾತೆಗೆ ನಿಗದಿಪಡಿಸುವ ಬಡ್ಡಿದರಗಳು ಶೇ.4ನ್ನು ಮೀರತಕ್ಕದ್ದಲ್ಲ.
4. ಅವಧಿ ಠೇವಣಿಗಳಿಗೆ ಮತ್ತು ಮರುಕಳಿಸುವ ಠೇವಣಿ (RD)ಗಳಿಗೆ, ಎಸ್.ಬಿ.ಐ/ವಾಣಿಜ್ಯ ಬ್ಯಾಂಕ್‌ಗಳು ಕಾಲಕಾಲಕ್ಕೆ ನಿಗದಿಪಡಿಸುವ ಬಡ್ಡಿ ದರಕ್ಕಿಂತ ಶೇ.4 ರವರೆಗೆ ಮೀರತಕ್ಕದ್ದಲ್ಲ.
5. ಸಹಕಾರಿಗಳು ಪಿಗ್ಮಿ ಠೇವಣಿಗಳನ್ನು ಸ್ವೀಕರಿಸಿದಲ್ಲಿ ಅವುಗಳ ಮೇಲೆ ಕೊಡುವ ಕಮೀಷನ್ ದರವು ಶೇ.3 ನ್ನು ಮೀರಬಾರದು. ಅಂತಹ ಪಿಗ್ಮಿ ಠೇವಣಿಗಳ ಮೇಲೆ ಗರಿಷ್ಠ ಅವಧಿಗೆ (3 ವರ್ಷ ಹಾಗೂ ಮೇಲ್ಪಟ್ಟು) ಕೊಡುವ ಬಡ್ಡಿದರ ಗರಿಷ್ಠ ಶೇ.4 ನ್ನು ಮೀರಬಾರದು.

6. ಯಾವುದೇ ಠೇವಣಿದಾರನು ಅವಧಿಗೆ ಮುಂಚಿತವಾಗಿ ಠೇವಣಿ ಮರುಪಾವತಿ ಕೋರಿದಲ್ಲಿ, ಆ ಅವಧಿಯ ಠೇವಣಿಗೆ ಕೊಡುತ್ತಿದ್ದ ಬಡ್ಡಿದರದಲ್ಲಿ ಗರಿಷ್ಠ ಶೇ.2 ಕಡಿತಗೊಳಿಸಬಹುದು.
7. ಸೌಹಾರ್ದ ಸಹಕಾರಿಗಳು ವಿತರಿಸುವ ಭದ್ರತಾ ಸಾಲಗಳಿಗೆ ಗರಿಷ್ಠ ಶೇ.16 ಹಾಗೂ ಭದ್ರತಾ ರಹಿತ ಸಾಲಗಳಿಗೆ ಗರಿಷ್ಠ ಶೇ.18ರಷ್ಟು ಬಡ್ಡಿ ದರವನ್ನು ಮೀರತಕ್ಕದ್ದಲ್ಲ.
8. ನಿರ್ದಿಷ್ಟ ಅವಧಿಯ ಯೋಜನೆಗಳನ್ನು ಹೊರತುಪಡಿಸಿ, (ದುಪ್ಪಟ್ಟು ಯೋಜನೆ/Double Scheme) ಯಾವುದೇ ಸಹಕಾರಿಯು 5 ವರ್ಷಕ್ಕಿಂತ ಹೆಚ್ಚಿನ ಅವಧಿಯ ಠೇವಣಿಯನ್ನು ಸ್ವೀಕರಿಸತಕ್ಕದ್ದಲ್ಲ.
9. ಒಂದು ಸಹಕಾರ ಸಂಘವು ದಿನವಹಿ ನಿರ್ವಹಿಸುವ ನಗದು ಬಾಕಿ (Cash Balance) ಸಂಘದ ಠೇವಣಿಗಳ ಶೇ.2ನ್ನು ಮೀರತಕ್ಕದ್ದಲ್ಲ. ಇದರಲ್ಲಿ ದ್ರವ್ಯಾಸ್ತಿಯು, ವಾಣಿಜ್ಯ ಬ್ಯಾಂಕಿನಲ್ಲಿ ಚಾಲ್ತಿ ಖಾತೆಯಲ್ಲಿ ವಿನಿಯೋಗಿಸುವ ಮೊತ್ತವನ್ನೂ ಒಳಗೊಂಡಿರುತ್ತದೆ.
10. ಸಹಕಾರಿ ಸಂಸ್ಥೆಗಳು ಸ್ಥಾನಿಕ ಹಣಕಾಸು ಸಂಸ್ಥೆಗಳಾಗಿದ್ದು, ಸಂಸ್ಥೆಗಳಲ್ಲಿಯ ಆಡಳಿತ, ವ್ಯವಹಾರ ಪದ್ಧತಿಯನ್ನು ಆಧರಿಸಿ ಸಾರ್ವಜನಿಕರು ಸದಸ್ಯರಾಗಿ ಠೇವಣಿಗಳನ್ನು ಜಮೆ ಮಾಡುವರು. ಇಂತಹ ಸಹಕಾರಿ ಸಂಸ್ಥೆಗಳಲ್ಲಿ ಸಹಕಾರಿಗಳು ಮಾರ್ಕೆಟಿಂಗ್ ಎಕ್ಸ್‌ಕ್ಯೂಟಿವ್ ಮುಖಾಂತರ ಕಮೀಷನ್/ಇನ್‌ಸೆಂಟಿವ್ ಕೊಡುವುದರ ಮೂಲಕ ಠೇವಣಿಗಳನ್ನು ಸ್ವೀಕರಿಸತಕ್ಕದ್ದಲ್ಲ ಹಾಗೂ ಜಾಹೀರಾತು ಮೂಲಕ ಠೇವಣಿ ಸಂಗ್ರಹಣೆ ಮಾಡತಕ್ಕದ್ದಲ್ಲ.
11. ಪ್ರಸ್ತುತ ನೀಡಲಾಗುತ್ತಿರುವ ಬಡ್ಡಿ ದರ ಸುತ್ತೋಲೆಯನ್ನು ಕಾಲ ಕಾಲಕ್ಕೆ ಪರಿಷ್ಕರಣೆ ಮಾಡಲು ಸಂಯುಕ್ತ ಸಹಕಾರಿಯ ಆಡಳಿತ ಮಂಡಲಿಯು ಸಕ್ಷಮವಾಗಿರುತ್ತದೆ.

ಸೌಹಾರ್ದ ಸಹಕಾರಿಗಳು ಪಡೆಯುವ ಠೇವಣಿಗಳಿಗೆ ಮತ್ತು ವಿತರಿಸುವ ಸಾಲಗಳಿಗೆ ಬಡ್ಡಿದರ ನಿಗದಿಪಡಿಸುವ ಸುತ್ತೋಲೆಯನ್ನು ದಿನಾಂಕ: 10 ಮಾರ್ಚ್ 2023 ರಂದು ನಡೆದ ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿ ಸಭೆಯ ನಿರ್ಣಯದಂತೆ, ನನ್ನ ಸಹಿ ಮತ್ತು ಸಂಯುಕ್ತ ಸಹಕಾರಿಯ ಮೊಹರಿನೊಂದಿಗೆ ದಿನಾಂಕ : 01.04.2023 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ.



(ಶರಣಗೌಡ ಜಿ. ಪಾಟೀಲ)
ವ್ಯವಸ್ಥಾಪಕ ನಿರ್ದೇಶಕ